

Take-home salary may rise under new EPF law

SOMESH JHA
New Delhi, 26 August

The government has proposed to reduce the contribution made by employees towards the Employees' Provident Fund (EPF) scheme, in a move to increase take-home salary.

The government wants to reduce the rate of contribution — part of the employee's share — for a class of workers depending upon age, income or gender, without changing the contribution from the employer's share. The proposal is part of the proposed Employees' Provident Fund and Miscellaneous Bill, 2019.

The ministry has also proposed providing an option to workers to switch between the pension scheme, monitored by the Employees' Provident Fund Organisation (EPFO), and the National Pension System (NPS), administered by the Pension Fund Regulatory and Development Authority. Employees



KEY CHANGES

FOR EMPLOYERS

- Limitation period of 5 years introduced for inspection of records
- Inspectors to conclude their inquiries within 2 years

FOR EMPLOYEES

- Rate of contribution for a certain class of workers may go down
- Option to choose between the Employees' Pension Scheme and the National Pension System

have been given an option to move back to the Employees' Pension Scheme if they are unsatisfied with the NPS.

"Flexibility has been proposed to be introduced in the

(EPF and MP) Act to prescribe different rates of contribution for such period for any class of employee," the labour ministry's proposal said. It has added, "No change in

employers' contribution has been proposed."

These steps were among the announcements made by late Finance Minister Arun Jaitley in his Union Budget 2015-16 speech.

Although Jaitley had said "for employees below a certain threshold of monthly income, contribution to EPF should be optional", a government official clarified the ministry has decided to instead introduce an enabling provision to reduce the rate of a worker's PF contribution instead of doing away with it completely.

"The worker's share cannot be made optional completely as there has to be some sort of a social security cover," a government official explained. At present, 24 per cent of a worker's basic pay is deducted — with 12 per cent each counted as employer's and employee's share — towards the EPF savings.

More on business-standard.com

IFIN made new investments of ₹300 cr in CSK, says ED

SHRIMI CHOUDHARY
New Delhi, 26 August

The Enforcement Directorate's (ED's) money-laundering probe into Infrastructure Leasing & Financial Services (IL&FS) has found that the firm's financial services arm IFIN had made new investments of about ₹300 crore in India Cements-owned Chennai Super Kings (CSK) in 2018, when the IPL cricket team faced significant debt obligations. The probe agency is examining the reason behind the fund infusion in a cricket franchise to find out whether the transaction had certain anomalies like other borrowers in this case, said officials aware of the matter.

The federal agency had come across certain loans and investments made by IFIN under special investment category, where the promoter company could get in an out through the investee firm's put and call

option. ED is currently studying the arrangement and its legality. The probe agency is likely to call the cricket franchise CSK to understand the modalities of this transaction. The senior management of IL&FS accused in the matter would also be quizzed, said an ED official privy to the development. Further, the ED is contemplating a special audit of the account in the backdrop of rating agencies downgrading various debt papers of IL&FS.

"It was observed in certain instances that fund lent to third parties (borrowers of IFIN) were

later utilised by them to finance IL&FS group companies. We are examining whether the said investment had come back to IL&FS group companies," said official cited above. When contacted, a CSK spokesperson denied knowledge of the matter.

Government of Kerala
Published Tenders from 19-08-2019 to 25-08-2019

Stationery Department
Tender ID: 2019 STY 294372 1 * Controller of Stationery * Supply of Printing Paper Coloured Green, RA1, 75 Gsm * Closing Date: 17-Sep-2019 * PAC: Rs1660000

Forest Department
Tender ID: 2019 FD 295584 1 * Deputy Director (PT) * COST OF PAINTING AND OTHER NECESSARY IMPROVEMENT WORK AT THO * Closing Date: 12-Sep-2019 * PAC: Rs506000

Visit <https://etenders.kerala.gov.in> for more details.
Ro.No:19-25/Aug/2019/PRD(N)14

HB ESTATE DEVELOPERS LIMITED
CIN: L99999HR1994PLC034146
Registered Office: Plot No. 31, Echelon Institutional Area, Sector 32, Gurugram-122001, Haryana
Ph.: +91-124-4675500, Fax No.: +91-124-4370985
E-mail: corporate@hbestate.com, Website: www.hbestate.com

ADDENDUM TO THE NOTICE OF 25th ANNUAL GENERAL MEETING
The 25th Annual General Meeting (AGM) of HB Estate Developers Limited (the Company) is scheduled to be held on Thursday, 19th September, 2019 at 11:00 A.M. at GIA House, I.D.C., Mehrauli Road, Opp. Sector-14, Gurugram (Haryana) - 122001. The AGM Notice dated 27th May, 2019 has already been dispatched to the Shareholders of the Company in due compliance with the provisions of the Companies Act, 2013 read with Rules made thereunder (the Act). Item No. 4 of the Notice of AGM pertains to appointment of Mr. Yash Kumar Sehgal (DIN: 03641168) as a Non-Executive Independent Director to fill the casual vacancy (Special Resolution). Shareholders are hereby informed that Mr. Yash Kumar Sehgal has tendered his resignation from the Board of Directors of the Company due to unforeseen circumstances and personal reasons and there is no other material reason. Accordingly, the Company has to withdraw Item No. 4 of the Notice of AGM for his appointment.

Hence, the facility for voting through Physical Ballot Papers at the AGM and voting by electronic means (Remote e-voting) in respect of Item No. 4 of the Notice of AGM shall not be made available to the Shareholders.

This Addendum shall form an integral part of Notice Dated 27th May, 2019 of 25th Annual General Meeting circulated to the Shareholders.

For HB Estate Developers Limited
Sd/-
RADHIKA KHURANA
(Company Secretary)
M. No.: ACS-32557

Date: 26.08.2019
Place: Gurugram

APPOINTMENTS

Syndicate Bank
Corporate Office, Bengaluru

Notice of Extension of Last Date for Receipt of Application

With reference to advertisement released on 9th August, 2019 for the Engagement of Chief Digital Officer, Chief Risk Officer and Sector Specific Experts on Contractual Basis, it is hereby notified that the Last Date for Receipt of Application has been extended to 5th September, 2019. All other terms and conditions remain unchanged. Further details are available on the Bank's website <http://www.syndicatebank.in> under Career section.

Sd/-
GENERAL MANAGER
(Human Resources)

Date: 23.08.2019

FACT THE FERTILISERS AND CHEMICALS TRAVANCORE LTD.
(A Government of India Enterprise)
Corporate Office, Udyogamandal- 683501, Kochi, Kerala
CIN:L24129KL1943GOI000371 Ph:0484-2546486, Fax No.0484-2546637
E-mail id: kvbnair@facttd.com Website: www.fact.co.in
Registered Office: Eloor, Udyogamandal, Kochi

NOTICE OF 75th ANNUAL GENERAL MEETING

NOTICE is hereby given that the 75th Annual General Meeting (AGM) of The Fertilisers And Chemicals Travancore Limited, will be held on Friday, the 20th September 2019 at 3.00 PM at Udyogamandal Club, at Eloor, Udyogamandal, to transact the Ordinary and Special Business as set out in the Notice of AGM sent to the members individually. Notice of the AGM and the Annual Report has been dispatched to shareholders in the permitted mode.

The Annual Report is also posted on the website of the company, www.fact.co.in. Any such member who wishes to have a physical copy of the Annual Report may write to the Company and the same would be provided free of cost. Any member who has not received the Annual Report or any investor, who has become a member of the company, after the dispatch of the Annual Report, may send a request to the Company Secretary at the Registered Office address for a copy of the Annual Report and can also attend the AGM in person or proxy. A Member entitled to attend and vote at the Meeting is entitled to appoint a Proxy to attend and vote instead of himself and the Proxy need not be a Member of the Company. Proxies, in order to be effective, must be delivered at the Company's Registered Office not less than 48 hours before the Meeting.

The Register of Members of the Company will remain closed from 10.09.2019 to 20.09.2019, both days inclusive.

The business as set out in the aforesaid Notice may be transacted through electronic voting system and the Company is pleased to offer the facility of voting through electronic means (Remote e-voting). The Company has engaged the services of Central Depository Services (India) Ltd. (CDSL) to provide e-voting facility to the members. Members whose names are recorded in the Register of Members as on the cut off date i.e. 13.09.2019 shall be entitled to avail the facility of either remote e-voting or voting at the AGM through poll paper. The remote e-voting will commence on 17.09.2019 (9.00 AM) and ends on 19.09.2019 (5.00 PM). The remote e-voting module shall be disabled by CDSL for voting thereafter.

The members who have already cast their votes through remote e-voting prior to the meeting may also attend the meeting but shall not be entitled to cast their vote again. Members who have not cast their vote by remote e-voting can exercise their votes at the AGM. The Company will provide the facility of voting through poll paper at the AGM. The procedure and other details of remote e-voting are described in the notice of AGM.

Shri M. C. Sajumon, Practising Company Secretary, Kochi, has been appointed as Scrutinizer for the voting.

In case of any queries or issues relating to e-voting, members may contact Shri Rakesh Dalvi, Designation- Manager, CDSL, Address- 400113, Marathon Futrex, N K Joshi Marg, Lower Parel East, Mumbai- 25th Floor, Contact No 18002005533, Email id- helpdesk.evoting@cdslindia.com.

This public notice is also available on the website of the company

By Order of the Board of Directors,
Sd/-
K.V.Balakrishnan
COMPANY SECRETARY & CGM (FIN)

Udyogamandal,
21.08.2019

APPENDIX IV
(See rule 8 (1))
POSSESSION NOTICE
(for immovable property)

Whereas
The undersigned being the Authorized Officer of **INDIABULLS HOUSING FINANCE LIMITED (CIN:L65922DL2005PLC136029)** under the Securitisation and Reconstruction of Financial Assets and Enforcement of Security Interest Act, 2002 and in exercise of powers conferred under Section 13 (12) read with Rule 3 of the Security Interest (Enforcement) Rules, 2002 issued Demand Notice dated 13.04.2018 calling upon the Borrowers **MADHUJI MALLIKARJUNAPPA RAVINDRA AND GOPPENAHALLI PUTTANNA SHYLJA** to repay the amount mentioned in the Notice being Rs.1,05,16,323/- (Rupees One Crore Five Lakhs Sixteen Thousand Three Hundred Twenty Three Only) against Loan Account No. **HHLMAL0267297** as on 13.04.2018 and interest thereon within 60 days from the date of receipt of the said Notice.

The Borrower(s) having failed to repay the amount, Notice is hereby given to the Borrower(s) and the public in general that the undersigned has taken possession of the property described herein below in exercise of powers conferred on him under Sub-Section (4) of Section 13 of the Act read with Rule 8 of the Security Interest (Enforcement) Rules, 2002 on 22.08.2019.

The Borrower(s) in particular and the public in general is hereby cautioned not to deal with the property and any dealings with the property will be subject to the charge of **INDIABULLS HOUSING FINANCE LIMITED** for an amount of Rs.1,05,16,323/- (Rupees One Crore Five Lakhs Sixteen Thousand Three Hundred Twenty Three Only) as on 13.04.2018 and interest thereon.

The Borrower is invited to provisions of Sub-Section (8) of Section 13 of the Act in respect of time available, to redeem the Secured Assets.

Description of the Immovable Property

THE RESIDENTIAL UNIT/HOUSE NO. 33 COMPRISING OF GROUND + TWO UPPER FLOORS IN ALL MEASURING 984.9236 SQ. FT. OF PLINTH AREA, 513.5327 SQ. FT. OF EXCLUSIVE RIGHT TO USE GARDEN AREA 467.014 SQUARE FEET OF PROPORTIONATE UNDIVIDED LAND AREA (COMMON AREA) HAVING SUPER BUILT UP AREA OF UNIT AS 3065 SQUARE FEET (INCLUDING PROPORTIONATE CONSTRUCTED CLUB, GYM, PARTY HALL, COMMON AREA, SECURITY ROOM ETC. WITH ALL RIGHTS, APPURTENANCES WHATSOEVER HEREUNDER OR UNDERNEATH OR ABOVE THE SURFACE AND CONSTRUCTED ON ALL THE PIECE AND PARCEL OF CONVERTED LAND BEARING SURVEY NO. 31/2, MEASURING 1 ACRE 35 GUNTAS OUT OF 5 ACRES 13 GUNTAS EXCLUDING 7 GUNTAS OF KARAB LAND SITUATED AT NIMBEKAPURVA VILLAGE, BIDARAHALLI HOBLI, BANGALORE (EAST TALUK), BANGALORE DISTRICT 560001, KARNATAKA.

BOUNDARIES OF LAND ARE AS UNDER:-
EAST BY : LAND BEARING SURVEY NO. 31/1
WEST BY : ROAD
NORTH BY : REMAINING PORTION OF SAME LAND BEARING SURVEY NO. 31/2
SOUTH BY : LANDS BEARING SURVEY NOS. 28, 29 AND 30

BOUNDARIES OF FLAT ARE AS UNDER:-
EAST BY : PLOT NO. 32
WEST BY : PLOT NO. 34
NORTH BY : DRIVE WAY
SOUTH BY : COMPOUND

Date: 22.08.2019
Place: BANGALORE

Authorized officer
INDIABULLS HOUSING FINANCE LIMITED

NESCO UTILITY
Head Office: Januganj, Balasore-756019
Email-purchase@nescoodisha.com
NOTICE INVITING TENDER
Tender Notice No. NESCO Utility/Elephant Corridor/12/19-20/10676 Dt: 26.8.19

For and on behalf of NESCO Utility, Sealed tenders are invited in duplicate in two part bidding system from eligible bidders, who comply with the terms & conditions and specification laid down in the tender documents for "Execution of various electrical works of Infrastructure development in Elephant Corridor" on Turkey basis to avoid electrocution of Elephants inside Elephant Corridor in Balasore, Jajpur, Mayurbhanj and Keonjhar District of Odisha.

Last date of submission of Bid : Dt 25.9.19 up to 3.00 PM. Date of opening of Bid : Dt.25.9.19 at 3.30 PM. For details please visit our website - www.nescoodisha.com.
Corrigendum if any will be published in the website only.

Sd/-
Asst. General Manager (C&P)

BAJAJ ALLIANZ LIFE NSURANCE COMPANY LIMITED
Regd office: Bajaj Allianz House, Airport Road, Yerwada, Pune 411006. Tel.: 020 66026777, Fax: 020 66026789

Public Notice

This is to notify the policyholders of Bajaj Allianz Life Insurance, who are affected by the recent floods in Karnataka, Kerala, Gujarat & Maharashtra about the simplified/relaxed claim guidelines. The minimum documents that needs to be furnished by the nominee or legal heirs are as mentioned below:

- 1) Wherever death certificate issued by Registrar of Births & Deaths is not available, we will accept the certified list mentioning the name of Life Assured, issued by Govt. hospitals or Police or Govt. authorities of Karnataka, Kerala, Gujarat, Maharashtra or Armed forces involved in rescue operations
- 2) KYC of nominee/ legal heirs (ID proof & Address Proof) along with Bank details for enabling NEFT
- 3) Photograph of the deceased/ missing Life Assured

For any assistance, kindly contact the following -
Karnataka - S Shivakumar | S.Shivakumar@bajajallianz.co.in | 9502177786
Kerala - Annie Aby | Annie.Aby01@bajajallianz.co.in | 9923702040
Gujarat - Vijay Prakash | Vijay.Prakash@bajajallianz.co.in | 9755520110
Maharashtra - N Manikantan | N.Manikantan@bajajallianz.co.in | 7387005416

Godrej Consumer Products Limited
CIN: L24246MH2000PLC129806
Regd. Office: Godrej One, 4th Floor Projshanagar, Eastern Express Highway, Vikhroli East, Mumbai 400 079. Tele No(s): 25194359 / 25195427
Email: investorrelations@godrejcp.com

NOTICE is hereby given that the following share certificate(s) is/are stated to be lost / misplaced / stolen and the registered holder(s) thereof / claimant(s) thereto has/have applied to the Company for issue of duplicate share certificate(s):

Folio Number	Name of the Shareholder	No. of Shares of Face Value Re:1/-	Distinctive Nos.	Old Cert No.
S018300	SHILPA SAREEN	6120	0700655737 / 0700657776 / 0742059973 / 0742062012	0557613 / 0568881 / 1082772790 / 1082774829
L000505	L NAGARAJ	120	0069017045 / 0069017104	0543703 / 0741438086 / 0741438145
K001036	KANTA RAMCHANDRA DESHPANDE RAMCHANDRA RANGNATH DESHPANDE	120	0068723357	0068723476 / 0541751
0016657	DWARKADAS KANCHANLAL DESAI VASANTKUMAR K DESAI	40	0061465089	0061465128 / 0506875
0013287	SAROSH NARIMAN ELAVIA ARMEEN SAROSH ELAVIA	120	0061200593	0061200712 / 0505802
R010160	RAVISH KUMAR MATTE	180	0070128429 / 0070128488 / 0741855251 / 0741855310	0552936 / 0594942 / 1082606178 / 1082606237
R010693	R K MATTA	720	0070148037 / 0070148276 / 0741861932 / 0741862171	0553091 / 0595004 / 1082610679 / 1082610918
0030558	RATAN KUMAR AGARWAL	60	0062506517	0062506576 / 0511103
0324514	BHAWANI PRASAD JAISWAL RAVI JAISWAL	600	1081619784	1081620383 / 0609432
R003553	RAMEN CHANDRA MALLIK CHITRA MALLIK	60	0741792856	0741792915 / 0594220
J003260	JAI KISHAN AGGARWAL	60	0068624753	0068624812 / 0541117
P005794	PRAMOD KUMAR AGGARWAL	60	0069731089	0069731148 / 0549478
0037451	BHARTIBEN CHINULAL PATEL	180	0062654677	0062654856 / 0512428
B003306	BHARAT P PATEL	60	0740989455	0740989514 / 0587643
0002102	NARENDRA KUMAR R GUPTA	480	0060207521 / 0060207760	0500990 / 0738092677 / 0738092916

In case any person has any claims in respect of the said shares/any objection(s) for the issuance of duplicate certificate(s) in favor of the above stated applicant(s) he/she/they should lodge each claim or objection within 10 days of the date of publication of this notice. If within 10 days from the date hereof no claim is received by the company in respect of the said certificate, duplicate certificates will be issued. The public is hereby cautioned against dealing in any way with the above-mentioned certificates.

For Godrej Consumer Products Limited
Place: Mumbai
Date: 26/08/2019
V Srinivasan
Chief Financial Officer & Company Secretary

NITIN SPINNERS LIMITED
CIN: L1711RJ1992PLC0069877
Regd. Office - 16-17 Km. Stone, Chittor Road, Hamirgarh, Bhiwara - 31025 (Ra.)
Phone No. 01482-286110, Fax No. 01482-286117
E-mail: investorrelations@nitinspinners.com Website: www.nitinspinners.com

NOTICE OF 27TH ANNUAL GENERAL MEETING, BOOK CLOSURE AND REMOTE E-VOTING

The notice is hereby given that:

- i. The 27th Annual General Meeting ("AGM") of the Members of the Company will be held on Friday, the 20th September, 2019 at 03.30 PM. at its Registered Office at 16-17 KM. Stone Chittor Road, Hamirgarh, Bhiwara-31025 (Ra.) to transact the business as set out in the Notice of AGM dt. 10th August, 2019;
- ii. Annual Reports and Attendance Slips/ Proxy Forms have been sent in electronic form to those members whose e-mail addresses are registered with the Company's Registrar and Share Transfer Agent / Depository Participants unless, the Members have requested for hard copy of the same. In all other cases, the Annual Report has been sent in physical form to the concerned Members under permitted mode. The dispatch of notices of the AGM & Annual Report 2018-19 has been completed on 23.08.2019;
- iii. Pursuant to the provisions of Section 91 of the Act, Rule 10 of The Companies (Management and Administration) Rules, 2014 and Regulation 42 of Securities Exchange Board of India (Listing Obligations and Disclosure Requirements) Regulations, 2015, the Register of Members & Share Transfer Books of the Company will remain closed from Saturday, 14th September, 2019 to Friday, 20th September, 2019 (both days inclusive) for the purpose of the 27th AGM and payment of Dividend;
- iv. Pursuant to the provisions of Section 108 of the Act, Rule 20 of The Companies (Management and Administration) Rules, 2014 (as amended) and Regulation 44 of Securities Exchange Board of India (Listing Obligations and Disclosure Requirements) Regulations, 2015, the Company is providing remote e-voting facility to the Members to cast their vote by the electronic means on all Resolutions set out in the notice of AGM and it has engaged the services of CDSL for this purpose.

The detailed procedure/instructions for remote e-voting are contained in the Notice of the AGM. In this regard, the Members are further notified that:

- (a) The remote e-voting shall commence from 09.00 A.M. on Tuesday, September 17, 2019 and ends on 05.00 P.M. on Thursday, September 19, 2019;
- (b) The remote e-voting shall not be allowed beyond 5.00 P.M. of Thursday, September 19, 2019.
- (c) The facility for voting through ballot paper shall be made available at the AGM;
- (d) The members who have cast their vote by remote e-voting prior to the AGM can attend the AGM but shall not be entitled to cast their vote again;
- (e) A person whose name is recorded in the register of members or in the register of beneficial owners maintained by the depositories as on the cut-off date i.e. September 13, 2019 only shall be entitled to avail the facility of remote e-voting or voting by ballot at the AGM.
- (f) The Notice of AGM and Annual Report 2018-19 of the Company is available on the Company's Website www.nitinspinners.com and also on the CDSL's website i.e. www.evotingindia.com;
- (g) Any person who acquires shares of the Company and becomes member of the Company after dispatch of the Notice of AGM and holding shares as on the cut-off date i.e. September 13, 2019 may obtain the login ID and password by sending a request at helpdesk.evoting@cdslindia.com. However, if a person is already registered with CDSL for e-voting then existing user ID and password can be used for casting vote;
- (h) Any query/grievances pertaining to e-voting can be addressed to: Mr. Rakesh Dalvi, Deputy Manager, CDSL, A Wing, 25th Floor, Marathon Futrex, Mafatal Mill Compounds, N M Joshi Marg, Lower Parel (East), Mumbai - 400013; email: helpdesk.evoting@cdslindia.com; Help Desk Number - 1800225533.

For Nitin Spinners Ltd.
Sudhir Garg
Company Secretary & GM (Legal)

Place: Bhiwara
Date: 26.08.2019

e_Tender Notice (Abridged)
e_Tender are being invited by the undersigned from the Resourceful and Bonafide contractor having credential as per G.O No.- 04-A/PW/0/10C-02/14, dated-18.03.2015. Tender ref. No. WBPWD/EE/BANKURA DIVISION / NIT-04 / 2019-20 & Tender ID: [2019_WBPWD_240078] for 02 (Two) nos. of works under Bankura Division, P.W.D. circulated vide this office memo no. 2091 dated, 26.08.2019. Bid submission closing date 09.09.2019 up to 15.00 Hrs. (IST). The details of above tender may be seen at <http://etender.wb.nic.in> and from the notice board of the office of undersigned.

Sd/-
Executive Engineer,
Bankura Division, P.W.D.

LOSS OF SHARE CERTIFICATES
TCI EXPRESS LIMITED
L70102TG2008PLC059173
Regd. Office Flat No. 306 - 307,
1-8-273,3rd Floor, Ashoka Bhopal Chambers,
S P Road, Secunderabad 500 003
Ph No. 040 - 27840104.
Notice is hereby given that the Certificate(s) for the under mentioned equity shares of the Company TCI Express Limited have been lost/misplaced and the holders(s) of the said Equity shares have applied to the Company to issue duplicate share certificate(s). Any person who has a claim in respect of the said Shares should lodge the same with the Company at its Registered within 21 days from this date else the Company will proceed to issue duplicate Certificate(s) to the aforesaid applicants without any further intimation. Name of the holders: Pawan Kumar Joshi & Ram Swaroop Joshi, Certificate No.: 26124, Distinctive Nos From : 36602159 to 36602325, No of Shares:167

Bank of Maharashtra
Head Office: Lokmanya, 1501, Shivajinagar, Pune-411 005

Request for Proposal (RFP)
AX1/IT/RFP072019 26/08/2019
Bank of Maharashtra invites proposal from eligible bidders for Supplying, Printing, Personalization and Dispatch of EMV Debit Dual Interface Contactless Cards. The details and tender document would be available from 26th August 2019 on Bank's website <https://www.bankofmaharashtra.in> in the Tenders Section. Bank reserves the right to cancel or reschedule the RFP process without assigning any reason.
Deputy General Manager, Information Technology

GOKAK TEXTILES LIMITED
CIN L17116KA2006PLC038839
Registered Office: #1, 2nd Floor, 12th Cross, Ideal Homes, Near Jayanna Circle, Rajarajeshwari Nagar, Bengaluru 560098
Tel :+91 80 2974 4077, +91 80 2974 4078
Email: secretarial@gokaktextiles.com Website: www.gokakmills.com

NOTICE OF 13TH ANNUAL GENERAL MEETING, E-VOTING INFORMATION AND BOOK CLOSURE

Notice is hereby given that:

1. The 13th Annual General Meeting (13th AGM) of the Members of the Company will be held at Hotel Chalukya, 44, Race Course Road, Basaveshwara Circle, Bengaluru, Karnataka 560 001 on Friday, September 20, 2019 at 12.00 Noon to transact the Ordinary and Special Business as set out in the Notice of the 13th AGM dated July 30, 2019.
2. The said Notice alongwith Proxy Form, Attendance Slip and Annual Report of the Company for Financial Year 2018-19 inter-alia containing Directors' Report, Corporate Governance Report, Auditors' Report and the Audited Financial Statements has been dispatched to all the Members at their registered address or email Ids on August 26, 2019. Any member who has received email and is desirous of physical copy of Notice and/or Annual Report may send request for same to secretarial@gokaktextiles.com or write to Company Secretary at Registered Office of the Company. The Annual Report is also available on the website of the Company at www.gokakmills.com and on the website of National Securities Depository Limited (NSDL) at www.evoting.nsdl.com
3. Pursuant to Section 108 of the Companies Act, 2013 and Rules framed thereunder, the Members holding shares either in physical form or in dematerialized form, as on the cut-off date (record date for e-voting) of Friday, September 13, 2019, are provided with the facility to cast their vote electronically on the Ordinary and Special Business as set out in the Notice of 13th AGM through electronic voting system of NSDL. All Members are informed that:
 - a) The Ordinary and Special Business as set out in the Notice of 13th AGM may be transacted by electronic voting;
 - b) The date of completion of posting of Notice of 13th AGM is August 26, 2019; and
 - c) The e-voting period shall commence on Tuesday, September 17, 2019 at 9.00 a.m and shall end on Thursday, September 19, 2019 at 5.00 p.m. after which voting shall not be allowed. Once the vote on a resolution is cast by the Member by e-voting, he shall not be allowed to change it subsequently.
 - d) Members who have cast their vote by remote e-voting prior to the 13th AGM may also attend the 13th AGM but shall not be entitled to vote again at the 13th AGM.
4. For the process and manner of e-voting, Members may refer to the instructions in the Notice of 13th AGM and to the Frequently Asked Questions (FAQs) and e-voting user manual available at www.evoting.nsdl.com or contact Ms. Pallavi Mhatre, Assistant Manager, NSDL, 4th floor, A wing, Trade World, Kamala Mills Compound, S. B. Marg, Lower Parel, Mumbai 400 013 email: evoting@nsdl.co.in or call on toll free no. 1800 222 990.
5. Pursuant to Section 91 of the Companies Act, 2013 and Regulation 42 of SEBI (Listing Obligations & Disclosure Requirements), Regulations 2015, the Register of Members and Share Transfer books of the Company will remain closed from Saturday, September 14, 2019 to Friday, September 20, 2019 (both days inclusive) for the purpose of 13th AGM of the Company.

For Gokak Textiles Limited
Sd/-
Rakesh M. Nanwani
Company Secretary & Compliance Officer

Mumbai, August 26, 2019

NAYARA ENERGY
Registered Office: Khambhalia Post, Post Box No. 24, Dist. Devbhumi Dwarka - 361 305, Gujarat, India
Corporate Identity Number: U11100GJ1989PLC032116
Phone: +91 2833 661444, Fax: +91 2833 662929
Email: investors@nayaenergy.com Website: www.nayaenergy.com

NOTICE

The 29th Annual General Meeting (AGM) of Nayara Energy Limited will be held on Thursday, September 19, 2019 at 10:00 a.m. at the Registered Office of the Company at Nayara Energy Refinery Complex, Khambhalia Post (39th km. stone on Jamnagar Okha Highway), District Devbhumi Dwarka - 361 305, Gujarat to transact the business, as set out in the Notice dated July 24, 2019.

Physical copy of the Annual Report for the financial year 2018-19 including Notice of the AGM have been sent to all the shareholders of the Company through permitted mode. The same is also made available under Investors section on the Company's website at <https://www.nayaenergy.com/investors/notices> and on the website of National Securities Depository Limited (NSDL) at <https://www.evoting.nsdl.com>. In case members who have not received the Notice and Annual Report, they can send email to the Share Transfer Agents (STA) at nayaenergy@datamaticsbpm.com or write to the STA at Datamatics Business Solutions Limited, Unit: Nayara Energy Limited, Plot No. B-5, Part B Cross Lane, MIDC, Andheri (East), Mumbai - 400093.

The Company is offering remote e-voting (e-voting) facility as an option to the members to exercise their vote on business to be transacted at the AGM. This facility will be provided by NSDL from 8.00 a.m. (IST) on September 14, 2019 to 5.00 p.m. (IST) on September 18, 2019. The e-voting facility will be available at the link

BAJAJ ALLIANZ LIFE NSURANCE COMPANY LIMITED
 Regd office: Bajaj Allianz House, Airport Road, Yerwada, Pune
 411006. Tel.: 020 66026777, Fax: 020 66026789

Public Notice

This is to notify the policyholders of Bajaj Allianz Life Insurance, who are affected by the recent floods in Karnataka, Kerala, Gujarat & Maharashtra about the simplified/relaxed claim guidelines. The minimum documents that needs to be furnished by the nominee or legal heirs are as mentioned below:

- 1) Wherever death certificate issued by Registrar of Births & Deaths is not available, we will accept the certified list mentioning the name of Life Assured, issued by Govt. hospitals or Police or Govt. authorities of Karnataka, Kerala, Gujarat, Maharashtra or Armed forces involved in rescue operations
- 2) KYC of nominee/ legal heirs (ID proof & Address Proof) along with Bank details for enabling NEFT
- 3) Photograph of the deceased/ missing Life Assured

For any assistance, kindly contact the following -

- Karnataka -**
 S Shivakumar | S.Shivakumar@bajajallianz.co.in | 9502177786
- Kerala -**
 Annie Aby | Annie.Aby01@bajajallianz.co.in | 9923702040
- Gujarat -**
 Vijay Prakash | Vijay.Prakash@bajajallianz.co.in | 9755520110
- Maharashtra -**
 N Manikantan | N.Manikantan@bajajallianz.co.in | 7387005416

Pegasus Assets Reconstruction Pvt. Ltd.
 (As Trustee of "Pegasus Group One Trust 32")
 55-56, 5th Floor, Free Press House, Nariman Point, Mumbai - 400 021
 Tel : 91-2261884 700-. FAX : 91-22-22846797
Possession Notice [see rule 8(1)] (For Immovable property)

Whereas, the Authorised Officer of the IndusInd Bank Ltd. under the Securitisation and Reconstruction of Financial Asset and Enforcement of Security Interest Act, 2002 and in exercise of powers conferred under Section 13(12) read with Rules 8 of the Security Interest (Enforcement) Rules, 2002 issued Demand Notice dated 26.11.2018 calling upon the Borrowers M/s L. Sons, Mr. Kumar Dadlani, Mr. Mahesh Dadlani, Mrs. Rekha Dadlani and Mrs. Bharti Dadlani to repay the amount mentioned in the notice being Rs. 1,06,48,110.00 (Rs. One Crore Six Lacs Forty Eight Thousand One Hundred Ten Only) as on 31.10.2018 within 60 days from the date of receipt of the said notice with further interest, costs, charges and expenses thereon from 1-Nov-2018 till the realization of the entire outstanding dues. Further the IndusInd Bank has assigned all this right title and interest of the above loan account in favour of M/s Pegasus Assets Reconstruction Private Ltd. hereinafter referred to as "Pegasus" as trustee of Pegasus Group One Trust -XXXII by way of an assignment agreement dated 27-12-2018 entered between IndusInd Bank Ltd. and Pegasus.

The Borrower/Guarantor having failed to repay the amount, notice is hereby given by The authorized officer of Pegasus Assets Reconstruction Pvt. Ltd. duly appointed under sub-Section (12) of Section 13 of the SARFEASI Act, 2002, to the borrower and Guarantor and the public in general that the undersigned has taken possession of the secured Asset/Immovable/Movable property described herein below in exercise of powers conferred on him under Section 13(4) of the said (Act) read with Rule 8 of the said Rules on this the day of 22nd August 2019.

The Borrower/Guarantor in particular and the public in general are hereby cautioned not to deal with the properties and any dealings with the property will be subject to the charge of "Pegasus" as Trustee of Pegasus Group One Trust XXXII for an amount of Rs. 1,06,48,110.00 (One Crore Six Lacs Forty Eight Thousand One Hundred Ten Only) being the outstanding amount as on 31.10.2018 with further interest, cost, charges and expenses thereon from 1.11.2018 till payment/realization of the entire outstanding dues.

DESCRIPTION OF IMMOVABLE PROPERTIES

All that piece and parcel of residential property situate being and lying at Flat No. 203, Shahjanand Apartment, Plot No. 11, Palsikar Colony, Indore MP owned by Mrs. Rekha Dadlani and Mr. Mahesh Dadlani.

Date: 22.08.2019
 Place: Indore
 Authorised Officer
 M/s Pegasus Assets Reconstruction Pvt. Ltd.

SICAL LOGISTICS LTD

CIN L51909TN1955PLC002431
 Registered Office : "South India House", No.:73, Armenian Street, Chennai :: 600 001

GOKAK
 TEXTILES LIMITED
GOKAK TEXTILES LIMITED
 CIN L17116KA2006PLC038839

Registered Office: #1, 2nd Floor, 12th Cross, Ideal Homes, Near Jayanna Circle, Rajarajeshwari Nagar, Bengaluru 560098
 Tel : +91 80 2974 4077, +91 80 2974 4078
 Email: secretarial@gokaktextiles.com Website : www.gokakmills.com

NOTICE OF 13TH ANNUAL GENERAL MEETING, E-VOTING INFORMATION AND BOOK CLOSURE

Notice is hereby given that:

1. The 13th Annual General Meeting (13th AGM) of the Members of the Company will be held at Hotel Chalukya, 44, Race Course Road, Basaveshwara Circle, Bengaluru, Karnataka 560 001 on Friday, September 20, 2019 at 12.00 Noon to transact the Ordinary and Special Business as set in the Notice of the 13th AGM dated July 30, 2019.
2. The said Notice alongwith Proxy Form, Attendance Slip and Annual Report of the Company for Financial Year 2018-19 inter-alia containing Directors' Report, Corporate Governance Report, Auditors' Report and the Audited Financial Statements has been dispatched to all the Members at their registered address or email ids on August 26, 2019. Any member who has received email and is desirous of physical copy of Notice and/or Annual Report may send request for same to 'secretarial@gokaktextiles.com' or write to Company Secretary at Registered Office of the Company. The Annual Report is also available on the website of the Company at www.gokakmills.com and on the website of National Securities Depository Limited (NSDL) at www.evoting.nsdl.com
3. Pursuant to Section 108 of the Companies Act, 2013 and Rules framed thereunder, the Members holding shares either in physical form or in dematerialised form, as on the cut-off date (record date for e-voting) of Friday, September 13, 2019, are provided with the facility to cast their vote electronically on the Ordinary and Special Business as set out in the Notice of 13th AGM through electronic voting system of NSDL. All Members are informed that:
 - a) The Ordinary and Special Business as set out in the Notice of 13th AGM may be transacted by electronic voting;
 - b) The date of completion of posting of Notice of 13th AGM is August 26, 2019; and
 - c) The e-voting period shall commence on Tuesday, September 17, 2019 at 9.00 a.m and shall end on Thursday, September 19, 2019 at 5.00 p.m. after which voting shall not be allowed. Once the vote on a resolution is cast by the Member by e-voting, he shall not be allowed to change it subsequently.
 - d) Members who have cast their vote by remote e-voting prior to the 13th AGM may also attend the 13th AGM but shall not be entitled to vote again at the 13th AGM.
4. For the process and manner of e-voting, Members may refer to the instructions in the Notice of 13th AGM and to the Frequently Asked Questions (FAQs) and e-voting user manual available at www.evoting.nsdl.com or contact Ms. Pallavi Mhatre, Assistant Manager, NSDL, 4th floor, A wing, Trade World, Kamala Mills Compound, S. B. Marg, Lower Parel, Mumbai 400 013 email: evoting@nsdl.co.in or call on toll free no. 1800 222 990.
5. Pursuant to Section 91 of the Companies Act, 2013 and Regulation 42 of SEBI (Listing Obligations & Disclosure Requirements), Regulations 2015, the Register of Members and Share Transfer books of the Company will remain closed from Saturday, September 14, 2019 to Friday, September 20, 2019 (both days inclusive) for the purpose of 13th AGM of the Company.

For Gokak Textiles Limited

sd/-
 Rakesh M. Nanwani

Company Secretary & Compliance Officer

Mumbai, August 26, 2019

COLGATE-PALMOLIVE (INDIA) LTD

CIN: L24200MH1937PLC002700
 Regd. Office : Colgate Research Centre, Main Street, Hiranandani Gardens, Powai
 Tel.: (022) 6709 5050, FAX.: (022) 2570 5088
 Website: www.colgatepalmolive.co.in e-mail ID: investors_grievance@colgatepalmolive.co.in

NOTICE

Notice is hereby given that the following share certificates issued by Colgate-Palmolive (India) Ltd. are lost/misplaced/stolen, and the concerned registered holders/legal heirs have applied to the Company for cancellation of the same. The concerned registered holders/legal heirs have applied to the Company for cancellation of the same. The concerned registered holders/legal heirs have applied to the Company for cancellation of the same.

SR. NO.	REGD. FOLIO	NAME (S) OF THE REGISTERED HOLDER(S)	NO. OF SHARES	DISTINCT FROM
1	K18500	KOKILABEN J PARIKH (Dakshaben P Doshi)	128	137632489
2	B07161	BHAVIK J SONI SURYABEN J SONI	176	136443500
3	R27749	RAJ KUMAR SURI	50	107007381
4	R26862	RAJ KUMAR SURI MANJU SURI	100	93091220 97549475
5	J11350	JYOTI OMPRAKASH DARAK (Jyoti Ramakant Sarda)	100	5741332 137376489
6	B11986	BHAVNA MUKESHKUMAR SHAH MUKESH SARUPCHAND SHAH	192	123952926
7	S24319	SALONI SANJAY SHAH PRADYUMN KHICHANA SHAH	110	139418508
8	J15540	JALPA USHIR SHAH NEHA RAMNIKLAL SHAH	100	32618301 137395643
9	S44239	SANJAY PRASHAR PREM SOMDUJT SHARMA	50	11101580
10	S42667	SHAILAJA RAM HARPALE RAM SHAMRAO HARPALE	40	139521666
11	S22663	SUSHILA AGARWAL	10	134526044

POS: Wherean Security 2002 an Interest borrowe property (Rupeel Nine Hu from the As the b given to has take exercise rule 8 an The bor respect The bor cautione charge amount Lakhs 7 as on 31 penal int All that consist 692,826 up area of the la 49487.8 Meters & admeas Registra Sharma Place: 1 Date: 2